

VI Semester B.Com. Examination, May/June 2014

(Repeaters)

(Prior to 2013-2014)

Commerce

Paper – 6.3 : MANAGEMENT ACCOUNTING

Time : 3 Hours

Max. Marks : 90

Instruction : Answers should be either in Kannada or English.

SECTION – A

1. Answer any 10 sub questions. Each sub-question carries 2 marks : (2×10=20)

- a) State any two objectives of management accounting.
- b) What is external analysis ?
- c) State any two limitations of financial accounting.
- d) What do you mean by Trend Analysis ?
- e) List out two merits of ratio analysis.
- f) Give the meaning of reporting.
- g) What is fund flow statement ?
- h) What is Cash Flow Statement ?
- i) What is current ratio ?



- j) Gross profit of a firm is 25%. Sales is Rs. 1,00,000. Find out cost of goods sold.
- k) Gross profit is Rs. 1,60,000; operating expenses – Rs. 50,000; Taxes – Rs. 10,000; owner's fund – Rs. 2,50,000. Calculate return on proprietor's fund.
- l) Current ratio 2.5; Acid test ratio 1.5; Stock Rs. 1,50,000. Calculate net working capital.

SECTION – B


Answer **any five** questions. **Each** question carries **5** marks.

(5×5=25)

2. Prepare a common size income statement

| Particulars | 2012 (Rs.) | 2013 (Rs.) |
|--------------------|------------|------------|
| Sales | 1,00,000 | 1,50,000 |
| Cost of goods sold | 60,000 | 75,000 |
| Admn. expenses | 15,000 | 22,500 |
| Selling expenses | 10,000 | 17,500 |
| Net profit | 15,000 | 35,000 |

3. Bring out five differences between management accounting and financial accounting.
4. Briefly explain any five limitations of Management Accounting.
5. Briefly explain various types of analysis.



- 6. What are the objectives of management reporting ?
- 7. From the following Balance Sheets prepare a schedule of changes in working capital :

| Liabilities | 31-3-13 | 31-3-14 | Assets | 31-3-13 | 31-3-14 |
|-------------------|-----------------|-----------------|-------------------|-----------------|-----------------|
| | Rs. | Rs. | | Rs. | Rs. |
| Capital | 80,000 | 85,000 | Land & building | 50,000 | 50,000 |
| Profit & loss a/c | 14,500 | 24,500 | Plant & machinery | 24,000 | 34,000 |
| Creditors | 9,000 | 5,000 | Stock | 9,000 | 7,000 |
| Mortgage | - | 5,000 | Debtors | 16,500 | 19,500 |
| | | | Cash at bank | 4,000 | 9,000 |
| | 1,03,500 | 1,19,500 | | 1,03,500 | 1,19,500 |

- 8. Profit & Loss Account of Atreya Ltd. is given below :

Profit & Loss A/c for the year ended 31-12-2013

| Particulars | Amount (Rs.) | Particulars | Amount (Rs.) |
|---------------------------|------------------|------------------|------------------|
| To Opening stock | 2,00,000 | By Sales | 16,00,000 |
| To Purchases | 12,00,000 | By Closing stock | 3,20,000 |
| To Admn. Expenses | 1,20,000 | By Dividend | 4,000 |
| To Selling expenses | 80,000 | | |
| To Financial expenses | 40,000 | | |
| To Loss on sale of assets | 4,000 | | |
| To Net profit | 2,80,000 | | |
| | 19,24,000 | | 19,24,000 |

Compute : Administration expenses ratio, selling expenses ratio, financial expenses ratio and cost of goods sold ratio



9. Calculate cash from financing activities from the following details :

| Particulars | Amount (Rs.) |
|---------------------------------|--------------|
| Issue of equity shares | 4,00,000 |
| Issue of debentures | 2,50,000 |
| Redemption of preference shares | 50,000 |
| Purchase of furniture | 45,000 |
| Sale of investment | 23,000 |
| Dividend paid | 22,500 |
| Interest paid | 3,200 |
| Repayment of bank loan | 15,000 |

SECTION – C

Answer **any three** questions. **Each** question carries **15** marks.

(3×15=45)

10. The Balance Sheets of Santosh Ltd. as on 31-12-2012 and 31-12-2013 are as follows :

| Liabilities | 2012 | 2013 | Assets | 2012 | 2013 |
|--------------------------|----------|----------|-----------------------|----------|----------|
| | Rs. | Rs. | | Rs. | Rs. |
| Preference share capital | 1,20,000 | 1,80,000 | Land & building | 80,000 | 1,23,000 |
| Equity share capital | 1,50,000 | 4,00,000 | Plant & Machinery | 3,34,000 | 6,00,000 |
| Profit & Loss a/c | 14,000 | 18,000 | Temporary investments | 1,000 | 40,000 |



| | | | | | |
|-------------------|-----------------|-----------------|----------------------|-----------------|-----------------|
| Long term loans | 1,15,000 | 1,30,000 | Stock | 10,000 | 25,000 |
| Bills payable | 2,000 | – | Book debts | 4,000 | 8,000 |
| | | | Prepaid expenses | 1,000 | 2,000 |
| Sundry creditors | 12,000 | 4,000 | Cash & bank | 8,000 | 30,000 |
| O/S expenses | 22,000 | 10,000 | Preliminary expenses | 7,000 | 4,000 |
| Proposed dividend | 10,000 | 90,000 | | | |
| | 4,45,000 | 8,32,000 | | 4,45,000 | 8,32,000 |

Prepare a comparative Balance Sheet and comment.

11. State with reasons whether the following transactions result in the increase or decrease of working capital or do not affect the working capital :
- a) Plant & Machinery purchased for cash Rs. 2,00,000.
 - b) Issued shares Rs. 2,00,000
 - c) Redemption of debentures Rs. 20,000.
 - d) Discount on issue of debentures written off Rs. 12,000.
 - e) Debtors accepted bills receivable Rs. 3,000.
 - f) Fixed assets sold worth Rs. 32,000
 - g) Pre paid insurance Rs. 5,000
 - h) Dividend paid Rs. 10,000
 - i) Interest received Rs. 2,300.
 - j) Purchased stock Rs. 6,250



12. The following are the summarized Trading A/c and Profit & Loss A/c and Balance Sheet of Shekar Ltd. for the ended 31-12-2013.

Trading and Profit & Loss Account for the year ended 31-12-2013

| | Amount (Rs.) | | Amount (Rs.) |
|---------------------|-----------------|------------------|-----------------|
| To opening stock | 1,20,000 | By closing stock | 80,000 |
| To purchases | 3,80,000 | By Sales | 6,00,000 |
| To Gross profit | 1,80,000 | | |
| | 6,80,000 | | 6,80,000 |
| To General expenses | 40,000 | By Gross profit | 1,80,000 |
| To Selling expenses | 20,000 | By Rent received | 5,000 |
| To Income Tax | 30,000 | | |
| To Net profit | 95,000 | | |
| | 1,85,000 | | 1,85,000 |

Balance Sheet as on 31-12-2013

| Liabilities | Amount Rs. | Assets | Amount Rs. |
|-------------------|-----------------|--------------|-----------------|
| Share capital | 3,00,000 | Fixed Assets | 1,70,000 |
| General Reserve | 60,000 | Investments | 1,00,000 |
| Profit & Loss a/c | 1,10,000 | Stock | 80,000 |
| Creditors | 80,000 | Debtors | 1,60,000 |
| Bills payable | 20,000 | Cash | 60,000 |
| | 5,70,000 | | 5,70,000 |

Compute : Current ratio; Acid test ratio : Stock turnover ratio : Debtors turnover ratio; Creditors turnover ratio; Gross profit ratio; Net profit ratio.



13. Balance Sheets of N Ltd.

| Liabilities | 2012 | 2013 | Assets | 2012 | 2013 |
|-------------------|------------------|------------------|------------------------|------------------|------------------|
| | Rs. | Rs. | | Rs. | Rs. |
| Share capital | 4,60,000 | 4,60,000 | Land & Building | 3,00,000 | 3,00,000 |
| Profit & Loss A/c | 32,000 | 46,000 | Machinery | 1,04,000 | 1,40,000 |
| Reserves | 1,20,000 | 1,20,000 | Short term investments | 2,20,000 | 1,48,000 |
| Debentures | 1,80,000 | 1,40,000 | Stock | 1,64,000 | 2,12,000 |
| Depreciation fund | 80,000 | 88,000 | Debtors | 1,34,000 | 86,000 |
| Creditors | 2,06,000 | 1,92,000 | Cash | 1,80,000 | 1,76,000 |
| Outstanding Exps. | 26,000 | 24,000 | Prepaid exps. | 2,000 | 8,000 |
| | 11,04,000 | 10,70,000 | | 11,04,000 | 10,70,000 |

Additional Information :

- a) 10% dividend was paid during the year.
- b) Machinery for Rs. 60,000 was purchased.
- c) Old machinery costing Rs. 24,000 was sold for Rs. 20,000

Prepare Cash Flow Statement (In Direct Method)



14. The profit of a company is declining year after year. You as a management accountant draft a report to the management exploring the reasons for the declining profits and suggesting corrective measures.

ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದೇ 10 ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆ 2 ಅಂಕಗಳು. (2×10=20)

a) ನಿರ್ವಹಣೆ ಲೆಕ್ಕ ಪರಿಶೋಧಕ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿ.

b) ಬಾಹ್ಯ ವಿಶ್ಲೇಷಣೆ ಎಂದರೇನು ?

c) ಹಣಕಾಸು ಲೆಕ್ಕ ಪತ್ರದ ಯಾವುದೇ ಎರಡು ಮಿತಿಗಳನ್ನು ಬರೆಯಿರಿ.

d) ಟ್ರೆಂಡ್ ವಿಶ್ಲೇಷಣೆ ಎಂದರೇನು ?

e) ಪ್ರಮಾಣ ವಿಶ್ಲೇಷಣೆಯ ಎರಡು ಗುಣಗಳನ್ನು ಪಟ್ಟಿಮಾಡಿ.

f) ವರದಿ ಅರ್ಥವನ್ನು ನೀಡಿ.

g) ನಿಧಿ ಚಲನ ಪಟ್ಟಿ ಎಂದರೇನು ?

h) ನಗದು ಚಲನ ಪಟ್ಟಿ ಎಂದರೇನು ?

i) ಪ್ರಸ್ತುತ ಪ್ರಮಾಣ ಎಂದರೇನು ?

j) ಒಂದು ಸಂಸ್ಥೆಯ ಲಾಭ ಶೇ. 25%, ಮಾರಾಟ ರೂ. 1,00,000, ಮಾರಾಟ ಸರಕುಗಳ ಬೆಲೆಯನ್ನು ಕಂಡುಹಿಡಿಯಿರಿ.



k) ಸ್ಥೂಲ ಲಾಭ ರೂ. 1,60,000; ನಿರ್ವಹಣಾ ವೆಚ್ಚಗಳು - ರೂ. 50,000; ತೆರಿಗೆ - ರೂ. 10,000; ಮಾಲೀಕರ ನಿಧಿ-ರೂ. 2,50,000. ಮಾಲೀಕರ ನಿಧಿ ಪ್ರತಿಫಲವನ್ನು ಲೆಕ್ಕಿಸಿ.

l) ಪ್ರಸ್ತುತ ಪ್ರಮಾಣ 2.5; ಆಮ್ಲ ಪರಿಣಿತ್ ಅನುಪಾತ 1.5; ದಾಸ್ತಾನು ರೂ. 1,50,000, ನಿವ್ವಳ ಕೆಲಸ ಬಂಡವಾಳ ಲೆಕ್ಕಿಸಿ.

ವಿಭಾಗ - ಬಿ

ಯಾವುದೇ 5 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗಳಿಗೆ 5 ಅಂಕಗಳು.

(5×5=25)

2. ಸಾಮಾನ್ಯ ಗಾತ್ರದ ಆದಾಯ ಪಟ್ಟಿಯನ್ನು ತಯಾರಿಸಿ.

| ವಿವರಗಳು | 2012 | 2013 |
|-------------------|----------|----------|
| | ರೂ. | ರೂ. |
| ಮಾರಾಟ | 1,00,000 | 1,50,000 |
| ಮಾರಾಟ ಸರಕುಗಳ ಬೆಲೆ | 60,000 | 75,000 |
| ಆಡಳಿತ ವೆಚ್ಚ | 15,000 | 22,500 |
| ಮಾರಾಟ ವೆಚ್ಚ | 10,000 | 17,500 |
| ನಿವ್ವಳ ಲಾಭ | 15,000 | 35,000 |

3. ನಿರ್ವಹಣೆ ಆಡಳಿತ ಲೆಕ್ಕಶಾಸ್ತ್ರ ಮತ್ತು ಹಣಕಾಸು ಲೆಕ್ಕಶಾಸ್ತ್ರದ ನಡುವೆ ಐದು ವ್ಯತ್ಯಾಸವನ್ನು ಬರೆಯಿರಿ.

4. ನಿರ್ವಹಣೆ ಆಡಳಿತ ಲೆಕ್ಕಶಾಸ್ತ್ರದ ಯಾವುದಾದರೂ ಐದು ಮಿತಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

5. ವಿವಿಧ ರೀತಿಯ ವಿಶ್ಲೇಷಣೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

6. ಆಡಳಿತ ವರದಿಯ ಉದ್ದೇಶಗಳು ಯಾವುವು ?



7. ಕೆಳಗೆ ಕೊಟ್ಟಿರುವ ಆಸ್ತಿ ಮತ್ತು ಜವಾಬ್ದಾರಿ ತಖ್ತೆಗಳಿಂದ ಚಾಲ್ತಿ ಬಂಡವಾಳದಲ್ಲಿ ಉಂಟಾದ ಬದಲಾವಣೆ ತಪ್ಪಲ್ಲು ಪಟ್ಟಿಯನ್ನು ತಯಾರಿಸಿ.

| ಜವಾಬ್ದಾರಿಗಳು | 31-3-13 | 31-3-14 | ಆಸ್ತಿಗಳು | 31-3-13 | 31-3-14 |
|---------------|-----------------|-----------------|---------------------|-----------------|-----------------|
| | ರೂ. | ರೂ. | | ರೂ. | ರೂ. |
| ಬಂಡವಾಳ | 80,000 | 85,000 | ಭೂಮಿ ಮತ್ತು ಕಟ್ಟಡಗಳು | 50,000 | 50,000 |
| ಲಾಭ ನಷ್ಟ ಖಾತೆ | 14,500 | 24,500 | ಯಂತ್ರೋಪಕರಣಗಳು | 24,000 | 34,000 |
| ಸಾಲಿಗರು | 9,000 | 5,000 | ದಾಸ್ತಾನು | 9,000 | 7,000 |
| ಭೋಗ್ಯ | - | 5,000 | ಋಣಿಗಳು | 16,500 | 19,500 |
| | | | ಬ್ಯಾಂಕಿನಲ್ಲಿನಗದು | 4,000 | 9,000 |
| | 1,03,500 | 1,19,500 | | 1,03,500 | 1,19,500 |

8. ಆಶ್ರೇಯ ಲಿಮಿಟೆಡ್ ಲಾಭ ನಷ್ಟ ಖಾತೆ ಈ ಕೆಳಗೆ ಕೊಟ್ಟಿದೆ

ಲಾಭ ನಷ್ಟ ಖಾತೆ ಅಂತ್ಯಗೊಂಡ ವರ್ಷ 31-12-2013

| ವಿವರಗಳು | ಮೊತ್ತ | ವಿವರಗಳು | ಮೊತ್ತ |
|-----------------|-----------|-------------------|-----------|
| | ರೂ. | | ರೂ. |
| ಆರಂಭಿಕ ದಾಸ್ತಾನು | 2,00,000 | ಮಾರಾಟ | 16,00,000 |
| ಖರೀದಿ | 12,00,000 | ಮುಕ್ತಾಯದ ದಾಸ್ತಾನು | 3,20,000 |
| ಆಡಳಿತ ವೆಚ್ಚ | 1,20,000 | ಲಾಭಾಂಶ | 4,000 |



ಮಾರಾಟ ವೆಚ್ಚ 80,000

ಆರ್ಥಿಕ ವೆಚ್ಚ 40,000

ಆಸ್ತಿ ಮಾರಾಟದ ಮೇಲೆ ನಷ್ಟ 4,000

ನಿವ್ವಳ ಲಾಭ 2,80,000

19,24,000

19,24,000

ಆಡಳಿತ ವೆಚ್ಚ ಪರಿಮಾಣ, ಮಾರಾಟ ವೆಚ್ಚ ಪರಿಮಾಣ, ಆರ್ಥಿಕ ವೆಚ್ಚ ಪರಿಮಾಣ ಮತ್ತು ಮಾರಾಟ ಸರಕುಗಳ ಬೆಲೆ ಪರಿಮಾಣಗಳನ್ನು ಕಂಡುಹಿಡಿಯಿರಿ.

9. ಈ ಕೆಳಗಿನ ವಿವರಗಳಿಂದ ಹಣಕಾಸು ಚಟುವಟಿಕೆಗಳಿಂದ ನಗದಿನ ಗಳಿಕೆಯನ್ನು ಲೆಕ್ಕಿಸಿ :

ವಿವರಗಳು ಮೊತ್ತ(ರೂ.)

ಷೇರುಗಳ ಸಂಚಿಕೆ 4,00,000

ಡಿಬೆಂಚರ್‌ಗಳ ಸಂಚಿಕೆ 2,50,000

ಆದ್ಯತಾ ಷೇರುಗಳ ವಿಮೋಚನೆ 50,000

ಪೀಠೋಪಕರಣ ಖರೀದಿ 45,000

ಹೂಡಿಕೆಯ ಮಾರಾಟ 23,000

ಲಾಭಾಂಶದ ಪಾವತಿ 22,500

ಪಡೆದ ಬಡ್ಡಿ 3,200

ಬ್ಯಾಂಕ್ ಸಾಲದ ಮರುಪಾವತಿ 15,000



ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

10. ಸಂತೋಷ ಲಿಮಿಟೆಡ್ ಆಸ್ತಿ ಮತ್ತು ಜವಾಬ್ದಾರಿ 31-12-2012 ಮತ್ತು 31-12-2013 ಈ ಕೆಳಕಂಡಂತೆ ಇದೆ :

| ಹೊಣೆಗಾರಿಕೆಗಳು | 2012 | 2013 | ಸ್ವತ್ತುಗಳು | 2012 | 2013 |
|---------------------|-----------------|-----------------|----------------------------|-----------------|-----------------|
| | ರೂ. | ರೂ. | | ರೂ. | ರೂ. |
| ಆದ್ಯತೆ ಷೇರು ಬಂಡವಾಳ | 1,20,000 | 1,80,000 | ಜಮೀನು ಹಾಗೂ ಕಟ್ಟಡ | 80,000 | 1,23,000 |
| ಇಕ್ವಿಟಿ ಷೇರು ಬಂಡವಾಳ | 1,50,000 | 4,00,000 | ಸ್ಥಾವರ ಮತ್ತು ಯಂತ್ರೋಪಕರಣಗಳು | 3,34,000 | 6,00,000 |
| ಲಾಭ ಮತ್ತು ನಷ್ಟ ಖಾತೆ | 14,000 | 18,000 | ತಾತ್ಕಾಲಿಕ ಹೂಡಿಕೆಗಳು | 1,000 | 40,000 |
| ದೀರ್ಘಾವಧಿ ಸಾಲ | 1,15,000 | 1,30,000 | ದಾಸ್ತಾನು | 10,000 | 25,000 |
| ಕೊಡಬೇಕಾದ ಬಿಲ್ | 2,000 | - | ಪುಸ್ತಕ ಸಾಲಗಳು | 4,000 | 8,000 |
| ಬಗೆಬಗೆಯ ಸಾಲದಾತರು | 12,000 | 4,000 | ಪ್ರಿಪೇಡ್ ವೆಚ್ಚಗಳು | 1,000 | 2,000 |
| ಮಹೋನ್ನತ ವೆಚ್ಚಗಳು | 22,000 | 10,000 | ನಗದು ಹಾಗೂ ಬ್ಯಾಂಕ್ | 8,000 | 30,000 |
| ಪ್ರಸ್ತಾಪಿತ ಲಾಭಾಂಶ | 10,000 | 90,000 | ಪ್ರಾಥಮಿಕ ವೆಚ್ಚಗಳು | 7,000 | 4,000 |
| | 4,45,000 | 8,32,000 | | 4,45,000 | 8,32,000 |

ತುಲನಾತ್ಮಕ ಬ್ಯಾಲೆನ್ಸ್ ಶೀಟ್‌ನ್ನು ತಯಾರಿಸಿ ಮತ್ತು ವಿಮರ್ಶಿಸಿರಿ.

11. ಕೆಳಗಿನ ವಹಿವಾಟುಗಳು ಕಾರ್ಯಕಾರಿ ಬಂಡವಾಳವನ್ನು ಹೆಚ್ಚಾಗಿಸುವುದೋ, ಕಡಿಮೆಯಾಗಿಸುವುದೋ ಅಥವಾ ಬದಲಾವಣೆಯಾಗುವುದಿಲ್ಲವೋ ಎಂದು ಕಾರಣಗಳ ಸಹಿತ ತಿಳಿಸಿ.

a) ಸ್ಥಾವರ ಮತ್ತು ಯಂತ್ರೋಪಕರಣಗಳನ್ನು ನಗದಿನಲ್ಲಿ ಖರೀದಿಸಲಿದೆ ರೂ. 2,00,000.

b) ಷೇರುಗಳನ್ನು ನೀಡಲಾಗಿದೆ ರೂ. 2,00,000.

c) ಡಿಬೆಂಚರುಗಳ ರಿಡೆಂಪ್ಷನ್ ರೂ. 20,000



- d) ಡಿಬೆಂಚರ್‌ಗಳ ಬಗ್ಗೆ ರಿಯಾಯಿತಿ ವಜಾ ರೂ. 12,000.
- e) ಸಾಲಗಾರರು ಸ್ವೀಕೃತಿ ಬಿಲ್ಲುಗಳನ್ನು ಸ್ವೀಕರಿಸಿದ್ದಾರೆ ರೂ. 3,000.
- f) ಸ್ಥಿರ ಮೌಲ್ಯದ ಆಸ್ತಿಯ ಮಾರಾಟ ರೂ. 32,000
- g) ಅಡ್ವಾನ್ಸ್ ಹಣ ತೆರಿಗೆಯನ್ನು ಪಾವತಿಸಿದೆ ರೂ. 5,000.
- h) ಲಾಭಾಂಶ ಪಾವತಿ ರೂ. 10,000
- i) ಪಡೆದ ಬಡ್ಡಿ ರೂ. 2,300.
- j) ದಾಸ್ತಾನು ಖರೀದಿ ರೂ. 6,250

12. ಶೇಕರ್ ಲಿಮಿಟೆಡ್ ವ್ಯಾಪಾರ ಖಾತೆ, ಲಾಭ ಮತ್ತು ನಷ್ಟ ಖಾತೆ ಮತ್ತು ಆಸ್ತಿ-ಜವಾಬ್ದಾರಿ ಪಟ್ಟಿಗಳು ದಿನಾಂಕ 31-12-2013 ರಂದು ಈ ಕೆಳಕಂಡಂತೆ ಇದೆ:

ಟ್ರೇಡಿಂಗ್ ಮತ್ತು ಲಾಭ ಮತ್ತು ನಷ್ಟ ಖಾತೆ 31-12-2013 ಅಂತ್ಯಗೊಂಡ ವರ್ಷ

| | ಮೊತ್ತ(ರೂ.) | | ಮೊತ್ತ(ರೂ.) |
|------------------|-----------------|-------------------|-----------------|
| ಆರಂಭಿಕ ದಾಸ್ತಾನು | 1,20,000 | ಮುಕ್ತಾಯದ ದಾಸ್ತಾನು | 80,000 |
| ಖರೀದಿ | 3,80,000 | ಮಾರಾಟ | 6,00,000 |
| ಸ್ಥೂಲ ಲಾಭ | 1,80,000 | | |
| | 6,80,000 | | 6,80,000 |
| ಸಾಮಾನ್ಯ ವೆಚ್ಚಗಳು | 40,000 | ಸ್ಥೂಲ ಲಾಭ | 1,80,000 |
| ಮಾರಾಟ ವೆಚ್ಚಗಳು | 20,000 | ಪಡೆದ ಬಾಡಿಗೆ | 5,000 |
| ವರಮಾನ ತೆರಿಗೆ | 30,000 | | |
| ನಿವ್ವಳ ಲಾಭ | 95,000 | | |
| | 1,85,000 | | 1,85,000 |



ಜವಾಬ್ದಾರಿ ಮತ್ತು ಆಸ್ತಿಗಳು 31-12-2013 ರಂದು

| ಜವಾಬ್ದಾರಿ | ಮೊತ್ತ (ರೂ.) | ಆಸ್ತಿಗಳು | ಮೊತ್ತ (ರೂ.) |
|---------------------|-----------------|-------------------|-----------------|
| ಷೇರು ಬಂಡವಾಳ | 3,00,000 | ಸ್ಥಿರಾಸ್ತಿಗಳು | 1,70,000 |
| ಜನರಲ್ ರಿಸರ್ವ್ | 60,000 | ಇನ್ವೆಸ್ಟ್‌ಮೆಂಟ್ಸ್ | 1,00,000 |
| ಲಾಭ ಮತ್ತು ನಷ್ಟ ಖಾತೆ | 1,10,000 | ದಾಸ್ತಾನು | 80,000 |
| ಸಾಲದಾತರು | 80,000 | ಸಾಲಗಾರರು | 1,60,000 |
| ಕೊಡಬೇಕಾದ ಬಿಲ್ | 20,000 | ನಗದು | 60,000 |
| | 5,70,000 | | 5,70,000 |

ಕಂಡುಹಿಡಿಯಿರಿ : ಪ್ರಸ್ತುತ ಪ್ರಮಾಣ : ಆಮ್ಲ ಪರಿಕ್ಷೆ ಪ್ರಮಾಣ; ಸ್ಟಾಕ್ ವಹಿವಾಟು ಪ್ರಮಾಣ; ಸಾಲಗಾರರು ವಹಿವಾಟು ಪ್ರಮಾಣ; ಸಾಲ ವಹಿವಾಟು ಪ್ರಮಾಣ; ಸ್ಥೂಲ ಲಾಭ ಪ್ರಮಾಣ; ನಿವ್ವಳ ಲಾಭ ಪ್ರಮಾಣ.

13. N Ltd. ಜವಾಬ್ದಾರಿ ಮತ್ತು ಆಸ್ತಿಗಳ ಪಟ್ಟಿ

| ಜವಾಬ್ದಾರಿ | 2012 | | ಆಸ್ತಿಗಳು | 2013 | |
|---------------------|------------------|------------------|-------------------|------------------|------------------|
| | ರೂ. | ರೂ. | | ರೂ. | ರೂ. |
| ಷೇರು ಬಂಡವಾಳ | 4,60,000 | 4,60,000 | ಜಮೀನು ಹಾಗೂ ಕಟ್ಟಡ | 3,00,000 | 3,00,000 |
| ಲಾಭ ಮತ್ತು ನಷ್ಟ ಖಾತೆ | 32,000 | 46,000 | ಯಂತ್ರೋಪಕರಣಗಳು | 1,04,000 | 1,40,000 |
| ರಿಸರ್ವ್ | 1,20,000 | 1,20,000 | ಅಲ್ಪಾವಧಿ ಹೂಡಿಕೆ | 2,20,000 | 1,48,000 |
| ಡಿಬೆಂಚರ್‌ಗಳು | 1,80,000 | 1,40,000 | ದಾಸ್ತಾನು | 1,64,000 | 2,12,000 |
| ಸವಕಳಿ ನಿಧಿ | 80,000 | 88,000 | ಸಾಲಗಾರರು | 1,34,000 | 86,000 |
| ಸಾಲದಾತರು | 2,06,000 | 1,92,000 | ನಗದು | 1,80,000 | 1,76,000 |
| ಮಹೋನ್ನತ ವೆಚ್ಚಗಳು | 26,000 | 24,000 | ಪ್ರಿಪೇಡ್ ವೆಚ್ಚಗಳು | 2,000 | 8,000 |
| | 11,04,000 | 10,70,000 | | 11,04,000 | 10,70,000 |



ಹೆಚ್ಚುವರಿ ಮಾಹಿತಿ :

- a) 10% ಲಾಭಾಂಶ ವರ್ಷದಲ್ಲಿ ಕೊಟ್ಟಿರುತ್ತದೆ.
- b) ಯಂತ್ರೋಪಕರಣಗಳ ಖರೀದಿ ರೂ. 60,000.
- c) ಹಳೆಯ ಯಂತ್ರ ರೂ. 24,000, (In Direct method) ರೂ. 20,000 ಮಾರಾಟವಾಯಿತು.

ನಗದು ಚಲನಪಟ್ಟಿಯನ್ನು ತಯಾರಿಸಿ.

14. ಒಂದು ಕಂಪನಿಯ ಲಾಭ ವರ್ಷದ ನಂತರ ವರ್ಷಕ್ಕೆ ಇಳಿಯುತ್ತದೆ. ಒಂದು ನಿರ್ವಹಣೆ ಅಕೌಂಟೆಂಟ್ ಆಗಿ ಕುಸಿಯುತ್ತಿರುವ ಲಾಭಕ್ಕೆ ಕಾರಣಗಳನ್ನು ಪರಿಶೋಧನೆ ಮತ್ತು ಸರಿಪಡಿಸುವ ಕ್ರಮಗಳನ್ನು ಸೂಚಿಸುತ್ತಾ ಒಂದು ನಿರ್ವಹಣೆ ವರದಿಯನ್ನು ಬರೆಯಿರಿ.
-